

10,	
The General Manager	The Manager
Dept. of Corporate Services	Dept of Corporate Services
National Stock Exchange of India Limited	BSE Limited
Bandra Kurla Complex	Regd. Office: Floor 25, P J Towers
Bandra (E)	Dalal Street
Mumbai-400051	Mumbai – 400 001
Scrip Code: PRESTIGE	Scrip Code: 533274

Dear Sir/Madam,

Sub: Submission of Newspaper notice published in connection with 22nd Annual General Meeting,

This is to inform you that Company has published a newspaper advertisement providing details with respect to the 22nd Annual General Meeting ("AGM"), Book Closure, Declaration of Final Dividends, Remote E-voting facility to vote on the resolutions for the shareholders and further Board has appointed Mr. Nagendra D Rao, Practicing Company Secretary as the Scrutinizer of the Company for conducting the e-voting process.

Please find enclosed copies of notice published in Business Standard and Samyuktha Karnataka

This is for your kind information and records.

Thanking You,

Yours faithfully,

For Prestige Estates Projects Limited

Manoj Krishna JV

Company Secretary& Compliance Officer.

Encl: Paper Publication



Business Standard

BENGALURU | WEDNESDAY, 4 SEPTEMBER 2019

The Smart vestor

WWW.SMARTINVESTOR.IN FOR INFORMED DECISION MAKING

DCR mergers lose currency

nent players



r cent during FY19. ement prices are also ecting and August has the average price of a g bag fall 3.1 per cent pared to July, according A Financial's channel

his has been led by a per correction in the 1 (6 per cent), which, in impacted prices in the (down 5.9 per cent). e the east saw marginal ne of 2 per cent, prices ie north and central remained stable.

Though analysts say that some price hikes have been taken recently in certain pockets in the south and Maharashtra, they aren't big enough (compared to the price decline seen in the past), and their sustenance holds key, which will be monitored closely.

Meanwhile, with south India having seen maximum pressure on pricing, analysts remain cautious on players having higher exposure to the region and south-based cement manufacturers.

Analysts at Elara Capital say they prefer firms with higher presence in north and central India, and the northeast (such as JK Lakshmi Cement, HeidelbergCement, Prism Johnson and Star Cement), given the better demand-supply scenario.

Among pan-India players, analysts remain positive on UltraTech on account of its diversified regional presence and expanded capacities to meet any uptick in demand.

o Ajanta Pharma



Analysts are

e company's

ırma market.

ities say the

ected to grow

ver FY19-21,

market's esti-

9 per cent —

any's US busi-

row by 25-30

all base and

company has

olumes.

US market. Moreover, as the company is concen-

Africa contributed about 29 per cent to sales, while Asia added 21 per cent to revenues during the June quarter, and is important for the company's

Overall, even as the Street will remain watchful on currency movement and improvement in Africa sales, analysts feel the company's focus on domestic growth is keeping them positive about Ajanta Pharma's prospects.

been continuously building a strong pipeline and it is expected to file 10-12 new products every year, coupled with six-seven new drug launches. At the end of the June quarter, the company had commercialised 28 new products in the

trating on improving its branded generics business in Africa to offset lower institutional revenues in the Asia business, more manpower and product launches are expected to fuel growth, which is pegged at 12 per cent annually by analysts at Anand Rathi Securities.

> within 48 hours of passing of the Resolutions at the Annual General Meeting of the Company. All Investors queries / Grievances may be addressed to Mr. Manoj Krishna JV, Company Secretary & Compliance Officer of the Company at investors@prestigeconstructions.com

Date: 31.08.2019 Place: Bengaluru

For and on behalf of Prestige Estates Projects Limited



PRESTIGE ESTATES PROJECTS LIMITED

Regd. Office: The Falcon House, No. 1, Main Guard Cross Road, Bengaluru–560001 Email: investors@prestigeconstructions.com Website: www.prestigeconstructions.com CIN: L07010KA1997PLC022322

NOTICE OF ANNUAL GENERAL MEETING

NOTICE is hereby given that the TWENTYSECOND Annual General Meeting (AGM) of the Members of Prestige Estates Projects Limited will be held on Wednesday, September 25, 2019 at 3.30 p.m. at Prestige Falcon Tower, No. 19, Brunton Road, Ward No. 111, Richmond Town, Bengaluru - 560025.

The Notice of the Meeting setting out the Ordinary business & Special business proposed to be transacted at the meeting as set out in the table below together with the financial statements viz., Balance Sheet and Statement of Profit & Loss, Report of the Board of Directors and the Auditors' Report for the year ended 31st March 2019 have been mailed separately to all the members of the Company at their registered addresses and the dispatch of the same has been completed on Saturday, August 31, 2019:

SLNo	Agenda items	
1	To receive, consider and adopt the Audited Standalone Financial Statements of the Company for the Financial Year ended March 31, 2019, together with the Boards' Report and Report of Auditors' thereon	
2	To receive, consider and adopt the Audited Consolidated Financial Statements of the Company for the Financial Year ended March 31, 2019	
3	To declare a final dividend of Rs. 1.50/- per fully paid equity share for the Financial Year 2018-19	
4	To re-appoint Mr. Rezwan Razack, Director, (DIN: 00209060) who retires by rotation at this Annual General Meeting and being eligible, offers himself for re-appointment	
5	To ratify the payment of remuneration to M/s P. Dwibedy & Co. Cost Auditor of the Company for the Financial Year 2019-20	
6	To- re-appoint Mr. Irfan Razack (DIN:00209022) as Chairman and Managing Director	
7	To re-appoint Mr. Rezwan Razack (DIN: 00209060) as Joint Managing Director of the Company	
8	To re-appoint Mr. Noaman Razack (DIN: 00189329) as Whole-time Director of the Company	
9	To re-appoint Mr. Biji George Koshy (DIN: 01651513) as an Independent Director of the Company	
10	To re- appoint Mr. Jagdeesh K Reddy (DIN: 00220785) as an Independent Director of the Company	
11	To re-appoint Dr. Pangal Ranganath Nayak (DIN: 01507096) as an Independent Director of the Company	
12	To re- appoint Mr. Noor Ahmed Jaffer (DIN: 00027646) as an Independent Director of the Company	
13	To Appoint Ms. Neelam Chhiber (DIN: 00838007) as an Independent Director of the Company*	

The Register of members and Share Transfer books of the Company will remain closed from Thursday, September 19, 2019 to Wednesday, September 25, 2019 (both days inclusive).

The Final Dividend of Rs. 1.50 per equity share of Rs. 10/- recommended by the Board of Directors, if approved by the members of the Company at the Annual General Meeting, will be paid within the prescribed time.

Pursuant to the provisions of Section 108 of The Companies Act, 2013 read with Rule 20 of The Companies (Management and Administration) Rules, 2014, as amended, and Regulation 44 of Securities Exchange Board of India (Listing Obligations and Disclosure Requirements) Regulations, 2015, the Company is providing its members, facility to exercise their right to vote on resolutions proposed to be passed in the Annual General Meeting ("the meeting") of the Company. The members may cast their votes using an electronic voting system from a place other than the venue of the meeting (remote e-voting). The Company has engaged the services of Central Depository Services Limited (CDSL) as the Agency to provide e-voting facility.

The communication relating to remote e-voting inter alia., containing User ID and Password along with a copy of the Notice convening the meeting has been dispatched to the members. A copy of the AGM notice along with the e-voting instructions can also be accessed and downloaded from our website www.prestigeconstructions.com and also on the website of CDSL https://www.evotingindia.com

The e-voting period commences on Saturday, September 21, 2019 at 9.00 A.M. and ends on Tuesday,

September 24, 2019 at 5.00 P.M. During this period, shareholders' of the Company, holding shares either in physical form or in dematerialized form, as on the cut-off date (record date) of September 18, 2019 may cast their vote electronically. The e-voting module shall be disabled by CDSL for voting thereafter. The Board of Directors has appointed Mr. Nagendra D. Rao, Practicing Company Secretary, as the Scrutinizer for conducting the e-voting process in accordance with law and in a fair and transparent manner. The Results along with the Scrutinizer's report shall be placed on the website of the Company and on the website of CDSL

Manoj Krishna JV Company Secretary and Compliance Officer

ಉತಮ ಶಿಕ್ಕಕರ ಪ್ರಶಸಿಗೆ ಆಯೆ

ಸಂ.ಕ ಸಮಾಚಾರ ದೇವನಹಳ್ಳಿ/ವಿಜಯಪುರ ವಿಜಯಪುರ ಸಮೀಪದ ಸುಗಟೂರು

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಎಚ್. ಎಸ್.ರುದ್ರೇಶಮೂರ್ತಿ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ.

ಎಚ್.ಎಸ್.ರುದ್ರೇಶಮೂರ್ತಿ ಅವರು ಮೂಲತಃ ತುಮಕೂರು ಜಿಲ್ಲೆಯವರು. ಭೌತಶಾಸ್ತದಲ್ಲಿ ಎಂಎಸ್ಸಿ, ಕನ್ನಡ–ಎಂಎ, ಎಂಇಡಿ, ಶಿಕ್ಷಣ ವಿಷಯದಲ್ಲಿ ಎಂಫಿಲ್ ಮುಗಿಸಿದ್ದಾರೆ. ಗ್ರಾಮೀಣ ಭಾಗದ ಪ್ರಾಥ ಮಿಕ ಶಾಲಾ ಮಕ್ಕಳ ಶೈಕ್ಷಣಿಕಾಭಿವೃದ್ದಿಗೆ ಶ್ರಮವಹಿಸಿದ್ದು ಮನೋವೈಜ್ಲಾನ್ರಿಕವಾಗಿ, ಶಿಶುಕೇಂದ್ರಿತ ಚಟುವಟಿಕೆ ಆಧಾರಿ ತವಾಗಿ ಬೋಧನೆಯಲ್ಲಿ ಸಕ್ಕಿಯವಾಗಿ ತೊಡಗಿಸಿಕೊಂಡಿದಾರೆ.

ಚಟುವಟಿಕೆಗಳಿಗೆ ಪ್ರೇರೇಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಅನೇಕ ವರ್ಷಗಳಿಂದಲೂ ಪ್ರಾಥಮಿಕ ಶಾಲಾ ಮಕ್ಕಳನ್ನು ಸ್ವಂತ ಖರ್ಚಿನಲ್ಲಿ ಖಾಸಗಿ ಶಿಕ್ಷಕರಿಂದ ಡ್ರಾಯಿಂಗ್ ತರಬೇತಿ ಕೊಡಿಸಿ ಕರ್ನಾಟಕ ಪ್ರೌಢಶಿಕ್ಷಣ ನಡೆಸುವ ಪರೀಕ್ರಾ ಮಂಡಳಿ ಡ್ರಾಯಿಂಗ್ ಗ್ರೇಡ್ ಹೈಯರ್ ಮತ್ತು ಲೋಯರ್ ಪರೀಕ್ಷೆ ಬರೆಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಸ್ವತಃ ದಸರಾ ರಜಾ ಅವಧಿಯಲ್ಲಿ ವಿಶೇಷ ತರಬೇತಿ ನೀಡಿ ಪ್ರತಿವರ್ಷವೂ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯಲ್ಲಿ ಮಕ್ಕಳು ಆಯ್ಕೆಯಾಗಲು ಶ್ರಮಿಸುತ್ತಿದ್ದಾರೆ.

ಕಸಾಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ರೋಟರಿ ಮತ್ತಿತರ ಸಂಸ್ಥೆಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ನವದೆಹಲಿಯ ಗ್ರೋಬಲ್ ಎಕನಾಮಿಕ್ ಕೌನಿಲ್ನಿಂದ ಗುಣಮಟ್ಟದ ಶಿಕ್ಷಣದ ಜೊತೆಗೆ ಶೈಕ್ಷಣಿಕ ಸೇವೆಯನ್ನು ಗುರ್ತಿಸಿ ಪಠ್ಯೇತರ ರಾಷ್ಟ್ರೀಯ ರತ್ನ ಪ್ರಶಸ್ತಿ, ಜೇಸೀಸ್

ಇದ್ದಲ್ಲಿ, ದೂರು ಸಲ್ಲಿಸುವವರು

ಕಡ್ಡಾಯವಾಗಿ ತಮ್ಮ ಗುರುತಿನ

ಚೀಟಿಯೊಂದಿಗೆ ಸಭೆಯಲ್ಲಿ ಹಾಜರಾಗಿ

ಲಿಖತ ರೂಪದಲ್ಲಿ ನೀಡಬೇಕೆಂದು

ಸಾರ್ವಜನಿಕ ತಿಳುವಆಕೆ

ಶೀ ವಾದ್ರಮುಡಿ ಶೀ ಹರ್ಷ ಡೈರೆಕರ್, ಮೆ. ಯಾರ್ಡ್

ಹೌಸ್ ಬ್ರೀವರಿ ಪ್ರೈಲ್ಲಿ ಸರ್ವೆ ನಂ. 66/2, 67/1,

ಮುಖ್ಯರಸ್ತೆ, ಗರುಡಚಾರ್ಪಾಳ್ಯ, ಮಹದೇವಪುರ

ಪೋಸ್, ಬೆಂಗಳೂರು-9% ಆದ ಇವರು ಮೆ.

ಯಾರ್ಡ್ ಹೌಸ್ ಪ್ರೀವರಿ ಪ್ರೈ. ಲಿ., ಸರ್ವೆ ನಂ. 66/2, 67/1, 11ನೇ ಮಹಡಿ, ಟ್ರೈಫೆಕ್ಸ್ ಅಡಾಟೋ,

ಐ.ಟಿ.ಪಿ.ಎಲ್. ಮುಖ್ಯರಸ್ಕೆ ಗರುಡಚಾರ್ಪಾಳ್ಯ

ಮಹದೇವಪುರ ಪೋಸ್, ಪೆಂಗಳೂರು-98 ಇಲ್ಲಿ

ಡಿ.ಜಿ. ಮ್ಯೂಸಿಕ್ (ರೆಕಾರ್ಡೆಡ್ / ಲೈವ್) ನಡೆಸಲು

ಪರವಾನಿಗೆಯನ್ನು ಕೋರಿ ಬೆಂಗಳೂರು ನಗರದ

ಪೊಲೀಸ್ ಆಯುಕರು ರವರಿಗೆ ಅರ್ಜಿಯನು

ಸಲ್ಲಿಸಿರುತ್ತಾರೆ. ಈ ಬಗ್ಗೆ ಸಾರ್ವಜನಿಕರ ಆಕೇಪಣೆಗಳು

/ ಸಲಹೆಗಳು ಎನಾದರೂ ಇದ್ದಲ್ಲಿ, ಅವುಗಳನ್ನು ಲಿಖಿತ

ಮೂಲಕ ಸಹಿಯೊಂದಿಗೆ ಖುದ್ರಾಗಿ ಅಥವಾ ಅಂಚೆ

ಮೂಲಕ 15 ದಿನಗಳೊಳಗಾಗಿ ಉಪ ಮೊಲೀಸ್

ಆಯುಕ್ತರು, (ಆಡಳಿತ) ಪೊಲೀಸ್ ಆಯುಕ್ತರ

ಕಛೇರಿ, ನಂ. I, ಇನ್ಫ್ರಾಂಟ್ನ ರಸ್ತೆ, ಬೆಂಗಳೂರು

ರವರಿಗೆ ಸಲ್ಲಿಸಬೇಕಾಗಿರುತ್ತದೆ. ನಿಗದಿತ ಅವಧಿಯಕ್ಕ

ಯಾವುದೇ ಆಕೇಪಣೆಗಳು / ಸಲಹೆಗಳು ಬಾರದಿದ್ದಕ್ಕ

ಅರ್ಜಿದಾರರು ಸದರಿ ಕೇಂದ್ರವನ್ನು ನಡೆಸಲು

ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ

(1) ಮೂರ್ವಕ್ಕೆ: ಸರ್ವೆ ನಂ. 68, (2) ಪಶ್ಚಿಮಕ್ಕೆ

ದಕ್ಷಿಣಕ್ಕೆ: ಸರ್ವೆ ನಂ. 66/2, ಟ್ರೈಫ್ರ್ ಸ್ಟಾರ್ಲ್ಫೈಟ್

PUBLIC NOTICE

Our client Sri.L.G.SRINIVAS son of Late

L.Gajendra Naidu is interested to purchase

the below mentioned Schedule Property

from its present owner Smt. D. NAMITHA daughter of Sri. D.Devaraj who represents to our client that the below mentioned Schedule Property is free from all

encumbrances of whatsoever nature from

Any person/s having any objection or claiming any right, title or interest in the Schedule Property may file his/her/their

objection/s with the undersigned within

SEVEN DAYS from this date. If no

claim/objections is/are received within the

said date, our client shall proceed and purchase the Schedule Property assuming

that the Schedule Property is free from al

SCHEDULE PROPERTY

All the part and parcel of the vacant site

hearing No. 58, old Khatha No.209, old Assessment No. 207/227, present BBMP Khatha No.231/207/ 227/58/222/229,

BBMP Ward No.198 (Hemmigepura), carve

out of converted (vide conversion order bearing No.B.Dis.ALN.SR (S)145/91-92 dated 17.12.1991) Sy No.23 of Mallasandra

Village, Kengeri Hobli, Bangalore South Taluk,

Bangalore measuring East to West 30 (Thirty) Feet, North to South 40 (Forty) Feet

totally measuring 1200 Square Feet and

PUBLIC NOTICE

Our client Sri.T.R. MAHESH BABU son of

Late. T.M.Rajendra Naidu is interested to

purchase the below mentioned Schedule

Property from its present owner Smt. D.

NIVEDITHA daughter of Sri. D.Devaraj

who represents to our client that the below

mentioned Schedule Property is free from all

encumbrances of whatsoever nature from

Any person/s having any objection or

claiming any right, title or interest in the Schedule Property may file his/her/their

objection/s with the undersigned within

SEVEN DAYS from this date. If no

claim/objections is/are received within the

said date, our client shall proceed and

purchase the Schedule Property assuming

that the Schedule Property is free from all

SCHEDULE PROPERTY

All the part and parcel of the vacant site

bearing No. 67, old Khatha No.218, old Assessment No. 216/236, present BBMP

Khatha No.239/216/236/67/230/237

BBMP Ward No.198 (Hemmigepura), carved

out of converted (vide conversion order

bearing No. B.Dis.ALN.SR (S)145/91-92

dated 17.12.1991) Sy No.23 of Mallasandra

Village, Kengeri Hobli, Bangalore South Taluk, Bangalore measuring East to West 30 (

Thirty) Feet, North to South 40 (Forty) Feet

totally measuring 1200 Square Feet and

encumbrances and claims.

Date: 03.09.2019

encumbrances and claims.

East by : Site No.59

West by: 30 ft Road

North by: Site No.67

South by: 30ft Road

93412 37579.

Place: Bangalore

A. NAGARAJA NAIDU,

Advocate, No.189, 7th Main

Srinivasanagar, BSK 1st Stage BANGALORE – 560 050.

Tel: 26797628 / 26797879 /

ಸರ್ವೆ ನರ. 67/2, (3) ಉತ್ತರಕ್ಕೆ : ರಸ್ತೆ (4)

ಸಹಿ/- ಹೊಲೀಸ್ ಆಯುಕ್ತರು,

ಬೆಂಗಳೂರು ನಗರ

ಮುಂದಿನ ಕಮ ಕೈಗೊಳಲಾಗುವುದು.

ಉದ್ದೇಶಿತ ಕೇಂದ್ರದ ಚಕ್ಕುಬಂದಿ

ದಿನಾರಕ: / 08/2019

ಪ್ರಕಟಣೆಯಲ್ಲಿ ಕೋರಲಾಗಿದೆ.

ಲೋಕಾಯುಕ್ತ ಅಧಿಕಾರಿಗಳ ಭೇಟಿ

ಸಂಕ ಸಮಾಚಾರ ದೇವನಹಳಿ ಬೆಂ.ಗ್ರಾಮಾಂತರ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ ತಾಲೂಕುಗಳಿಗೆ ಜಿಲಾ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ರೀಕರಿಸಲಿದ್ದಾರೆ.

ಸೆ.5ರಂದು ಬೆಳಿಗ್ಗೆ 11 ಗಂಟೆಗೆ ದೊಡ್ಡಬಳ್ಳಾಮರ, ಸೆ.9ರಂದು ಬೆಳಿಗ್ಗೆ 11 ಗಂಟೆಗೆ ನೆಲಮಂಗಲ ಹಾಗೂ ಸೆ.11ರಂದು ಬೆಳಿಗ್ಗೆ 11ಗಂಟೆಗೆ ದೇವನಹಳ್ಳಿ ತಾಲೂಕುಗಳಿಗೆ ಸಂಬಂಧಿಸಿದಂತೆ ಆಯಾ ತಾಲೂಕು ಪ್ರವಾಸಿ ಮಂದಿರದಲ್ಲಿ ಕುಂದುಕೊರತೆ ಸಭೆ ನಡೆಸಲಿದಾರೆ.

ಸಾರ್ವಜನಿಕರು ತಮ್ಮ ತಾಲೂಕಿಗೆ ಸಂಬಂಧಿಸಿದಂತೆ, ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿ ಸುತ್ತಿದ್ದರೆ ಅಥವಾ ಯಾವುದೇ ಸರ್ಕಾರಿ ಅಧಿಕಾರಿಗಳ ವಿರುದ್ಧ ದೂರುಗಳು

ಸಂತೆ ಅಂಗಡಿ ಮಳಿಗೆಗಳ ಹರಾಜು

ಸಂಕ ಸಮಾಚಾರ ನಲ್ಲೂರು ದೇವನಹಳ್ಳಿತಾಲ್ಲೂಕುಚನ್ನರಾಯಪಟ್ಟಣ ಗ್ರಾಮದ ಸರ್ಕಲ್ ನಲ್ಲಿರುವ ಸಂತೆ ಮಳಿಗೆಗಳ ತೆರಿಗೆ ವಸೂಲಿಗಾಗಿ 20 ಅಂಗಡಿಗಳನ್ನು ಸಗಟು ಹರಾಜನ್ನು ಸೆ, 5 ರಂದು ಗುರುವಾರ ಬೆಳಗ್ಗೆ 11.30 ಕ್ಕೆ ಹರಾಜು ನಡೆಸಲಾಗುವುದು ಎಂದು ಚನ್ನರಾಯಪಟ್ಟಣ ಗ್ರಾಪಂ ಅಧ್ಯಕ್ಷೆ ಮಂಜುಳಮ್ಮ ತಿಳಿಸಿದ್ದಾರೆ.

ಅಂದು ಬೆಳಗ್ಗೆ 10.30 ರೊಳಗೆ ಹರಾಜಿನಲ್ಲಿ ಭಾಗವಹಿಸುವವರು ಗ್ರಾಪಂ ಕಾರ್ಯಾಲಯದಲ್ಲಿ ಮುಂಗಡ 10 ಸಾವಿರ ರೂಗಳನ್ನು ಪಾವತಿಸಿ ನೋಂದಾಯಿಸಿಕೊಂಡು, ರಸೀತಿ ಪಡೆದುಕೊಂಡು ಭಾಗವಹಿಸತಕ್ರದ್ದು ಸಂತೆ ಮಾರುಕಟ್ಟೆಯಲ್ಲಿ 20 ಅಂಗಡಿಗಳ ಸ್ಥಳಾವಕಾಶವಿದ್ದು, ಇದರ ಸುಂಕವನ್ನು ಒಂದು ದಿನಕ್ಕೆ ಕನಿಷ್ಟ 60 ರೂಗಳಿಂದ ಗರಿಷ್ಟ 170 ರೂಗಳವರೆಗೂ ಅಂಗಡಿ ನೋಡಿ ಸುಂಕವನು, ನಿಗದಿಪಡಿಸಲಾಗುವುದು. ಶರತ್ತುಗಳು ಅನ್ವಯಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾರು ಡಿಕ್ಕಿ ಪಾದಚಾರಿ ಸಾವು

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ

ಆತ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪನ್ಸಲ್ಕ್ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸೋಮವಾರ ರಾತ್ರಿ 11ರ ಸುಮಾರಿನಲ್ಲಿ ನಡೆದಿದೆ.

ರಸ್ತೆ ಅಪಘಾತದಲ್ಲಿ ಸಾವನಪ್ಪಿರುವ ವ್ಯಕ್ತಿ ನಂಜುಂಡಸ್ವಾಮಿ (55) ಎಂದು ಹೇಳಲಾಗಿದ್ದು, ತಮ್ಮ ಮಗಳ ಮನೆ ಮಳೂರು ಪಟ್ಟಣಕ್ಕೆ ತೆರಳಲು ರಸ್ತೆ ದಾಟುವಾಗ ಈ ಘಟನೆ ನಡೆದಿದೆ.

ಆಟೋ ಹತ್ತಲು ರಸ್ತೆ ದಾಟುವಾಗ ಮೈಸೂರು ಕಡೆಯಿಂದ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ರಭಸಕ್ಕೆ ತಲೆ ಹಾಗೂ ಎದೆಗೆ ಗಂಭೀರ ಗಾಯವಾಗಿ, ತೀವ್ರ ರಕ್ತ ಸ್ರಾವವಾಗಿ ಸ್ಥಳಿಯರೂ ಆಸ್ಪತ್ರೆಗೆ ಸಾಗಿಸುವ ಮನ್ನವೇ ಸಾವನಪ್ಪಿದ್ದಾರೆ.

ಮೃತ ವ್ಯಕ್ತಿಯು ಬೆಂಗಳೂರಿನ ಕಗ್ಗಲಿಪುರದಲ್ಲಿ ವಾಸವಿದ್ದು, ಮಗಳ ಮನೆಗೆ ಹಬ್ಬಕ್ಕೆ ತೆರಳುತ್ತಿದ್ದನೆಂದು ಹೇಳಲಾಗಿದೆ, ಮೃತರಿಗೆ ಮೂರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಈ ಪ್ರಕರಣದ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

epaper.samyukthakarnataka.com

ವತಿಯಿಂದ ಯುವ ಸಾಧಕ ಮತ್ತು ವೃತ್ತಿ ಸೇವಾ ಮರಸ್ಕಾರ, ವಿಜಯಮರ ಪುರಸಭಾ ಆಡಳಿತದ ವತಿಯಿಂದ ಉತ್ತಮ ನಾಗರಿಕ ಪ್ರಶಸ್ತಿ ಲಭಿಸಿದೆ. ಸೆ.5ರಂದು ಬೆಳಿಗ್ಗೆ 10 ಗಂಟೆಯಿಂದ ಚಿಕ್ಕಬಳ್ಳಾಪುರದ ಎಸ್ಜೆಸಿಐಟಿ

ಮಹಾವಿದ್ಯಾಲಯದಲ್ಲಿ ಚಿಕ್ಕಬಳ್ಳಾಮರ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಸಾರ್ವಜನಿಕಶಿಕಣ ಇಲಾಖೆಯ ವತಿಯಿಂದ ನಡೆಯುವ ಶಿಕ ಕರ ದಿನಾಚರಣಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಶ್ರೀ ಅನ್ನಪೂರ್ಣೇಶ್ವರಿ ಗೃಹ ನಿರ್ಮಾಣ ಸಹಕಾರ ಸಂಘ ನಿ., ನಂ.439, 6ನೇ ಮುಖ್ಯರಸ್ಥೆ, 'ಎ' ಬ್ಲಾಕ್, 2ನೇ ಹಂತ, ರಾಜಾಜಿನಗರ,

17ನೇ ಅಡ್ಡರಸ್ತೆ, ಮಲ್ಲೇಶ್ವರಂ ಪಶ್ಚಿಮ, ಬೆಂಗಳೂರು-560 055 ದೂರವಾಣೆ: 080-2337 2099

ವಾರ್ಷಿಕ ಸಾಮಾನ್ಯ ಸಭೆಯ ತಿಳುವಳಿಕೆ ನಮ್ಮ ಸಂಘದ 2018-19ರ 11ನೇ ವರ್ಷದ ವಾರ್ಷಿಕ ಸಾಮಾನ್ಯ ಸಭೆಯು ದಿನಾಂಕ 21.09.2019ರ ಶನಿವಾರ ಬೆಳಗ್ಗೆ 11-00 ಗಂಟೆಗೆ

ಬೆಂಗಳೂರು-560 010ರಲ್ಲಿ ನಡೆಯಲಿದೆ. ತಿಳುವಳಿಕೆ ಪತ್ರವನ್ನು ಅಂಚೆ ಮೂಲಕ ತಾವು ಕೊಟ್ಟಿರುವ ವಿಳಾಸಕ್ಕೆ ಕಳುಹಿಸಲಾಗಿದೆ. ತಲುಪದಿದ್ದ ಪಕ್ಷದಲ್ಲಿ ಇದನ್ನು ತಿಳುವಳಿಕೆ ಪತ್ರವೆಂದು ತಿಳಿದು ಹಾಜರಾಗಲು ಕೋರಿದೆ.

ನಂ.1275, 6ನೇ ಮುಖ್ಯರಸ್ತೆ, 'ಎ' ಬ್ಲಾಕ್, 2ನೇ ಹಂತ, ರಾಜಾಜಿನಗರ,

ಸ್ಥಳ: ಬೆಂಗಳೂರು

ದಿನಾಂಕ: 03.09.2019

150

ಕಾರ್ಯದರ್ಶಿ

IN THE COURT OF PRINCIPAL DISTRICT AND SESSIONS JUDGE AT BANGALORE MISC NO. 69/2018

PETITIONERS: BHARAT .R GAJRIA [DEAD BY RESPONDENTS: SMT GOWRAMMA

Ganesh, S/o Channappa, aged about 58 years R/at T Begur village, Kasaba hobii, Nelamangala

The petitioners have filed the above matter

against the respondents for the relief of transferring of the matter from principal civil udge at Nelamangala on the file of the additional civil judge at Nelamangala. The petitioners had taken out notice to respondents no 5 through court and also by R.P.A.D. But the same could not be served on him as he has left the address to avoid the service of notice in the said matter. The petitioners are not aware of his present address. through his counsels, you will be placed exparte 6 the matter will be proceeded with as exparts. Given under my hand and seal of this court on

By order of the Court, Chief Administrative Officer, District & Sessions Court, Bangalore Rural District, Bangalore-09. H.S. RAMU AND ASSOCIATES.

ALMICO.

1127, 11th cross, W.O.C, 2nd stage, Mahalakshmipuram, Bangalore -560086.

Indian Oil Corporation Limited 🚳 ಇಂಡಿಯನ್ ಆಯಿಲ್ ಕಾರ್ಮೋರೇಷನ್ ಲಿಮಿಟೆಡ್

Artificial Limbs Manufacturing Corporation of India (ALIMCO) (A Government of India undertaking under the Ministry of Social Justice and Empowerment) ಕೃತಕ ಅಂಗಾಂಗ ತಯಾರಿಕಾ ಕಾರ್ಮೋರೇಷನ್ ಆಫ್ ಇಂಡಿಯಾ (ಅಲಿ೦ಕೊ)

Under "CSR Initiative" of Indian Oil Corporation Limited (IOCL-KaSO) ಇವರ ಸಹಯೋಗದೊಂದಿಗೆ ವಿತರಣಾ ಶಿಬಿರ (ದಿವ್ಯಾಂಗ ವ್ಯಕ್ತಿಗಳಿಗೆ) ಇಂಡಿಯನ್ ಅಯಿಲ್ ಕಾರ್ಮೋರೇಷನ್ ಲಿಮಿಟೆಡ್ (ಐಂಸಿಎಲ್-ಕೆಎಎಸ್ಒ) ನ "ಸಿಎಸ್ಆರ್ ನೇತ್ರತ್ತ" ದಡಿಯಲ್ಲಿ

ಅಲ್ಲರೂರ ಅಲ್ಲರುಣಯಾ? ಮೈನೂರು, ಮಹಿತಾ ಮತ್ತು ಮಕ್ಕಳ ಅಭಿವೃದ್ಧಿ ಇಲಾವೆ ಮತ್ತು ವಿಕಂಶೇವನರ ಹಾಗೂ ಹಿರಿಯ ನಾಗರಿಕರ ಸಂಜಕರಣ ಇಲಾವೆ, ಮೈನೂರು ಇವರ ಸಮಸ್ಯಮದೊಂದಿಗೆ, VENUE : MAA Auditorium, JK Grounds, Mysuru. DATE : Thursday, 5th September 2019 gd : acuta wildoscobii. did rford; dijitardi. didacid : rischard. 005-009-2019 Those who were assessed during the month of June 2019



ग्रं क्रिक्ट स्वार्धिस

ಚಿಕ್ಕ ಜಾಹೀರಾತು

ವಿವರಗಳಿಗೆ ಸಂಪರ್ಕಿಸಿ

2 है 1 रूटळाक्ट धार्भर



7310652605

CHANGE OF NAME B. ANANDAM R K NAIR D/o Late C.G SIVARAMAN NAIR legally wedded spouse of Late. G. Raman Kutty Nair residing at No. 126, MIG, C-2, 707,

<u>ಓದುಗರ ಗಮನ</u>ಕ್ಕೆ ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶಾಸ ಹೂರ್ಣವೇ ಆದರೂ, ಅವುಗಳಲ್ಲಿನ ಮಾಹಿತಿ, ವಸ್ತಲೋಪ- ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ ಸಾರ್ವಜನಿಕರು ಜಾಹೀರಾತು ದಾರರೊಡನೆಯೇ ವ್ವವಹರಿಸ ಬೇಕಾಗುತ್ತದೆ. ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ –ಜಾಹೀರಾತು ವ್ಯವಸ್ಥಾಪಕರು



PRESTIGE ESTATES PROJECTS LIMITED

Regd. Office: The Falcon House, No. 1, Main Guard Cross Road, Bengaluru-560001 Email: investors@prestigeconstructions.com Website: www.prestigeconstructions.com CIN: L07010KA1997PLC022322

NOTICE OF ANNUAL GENERAL MEETING

NOTICE is hereby given that the TWENTYSECOND Annual General Meeting (AGM) of the Members of Prestige Estates Projects Limited will be held on Wednesday, September 25, 2019 at 3.30 p.m. at Prestige Falcon Tower, No.19, Brunton Road, Ward No. 111, Richmond Town, Bengaluru - 560025.

The Notice of the Meeting setting out the Ordinary business & Special business proposed to be transacted at the meeting as set out in the table below together with the financial statements viz., Balance Sheet and Statement of Profit & Loss, Report of the Board of Directors and the Auditors' Report for the year ended 31st March 2019 have been mailed separately to all the members of the Company at their registered addresses and the dispatch of the same has been completed on Saturday, August 31, 2019:

SLNo	Agenda items	
1	To receive, consider and adopt the Audited Standalone Financial Statements of the Comp for the Financial Year ended March 31, 2019, together with the Boards' Report and Repo Auditors' thereon	
2	To receive, consider and adopt the Audited Consolidated Financial Statements of the Company for the Financial Year ended March 31, 2019	
3	To declare a final dividend of Rs. 1.50/- per fully paid equity share for the Financial Year 2018-19	
4	To re-appoint Mr. Rezwan Razack, Director, (DIN: 00209060) who retires by rotation at this Annual General Meeting and being eligible, offers himself for re-appointment	
5	To ratify the payment of remuneration to M/s P. Dwibedy & Co. Cost Auditor of the Company for the Financial Year 2019-20	
6	To- re-appoint Mr, Irfan Razack (DIN:00209022) as Chairman and Managing Director	
7	To re-appoint Mr. Rezwan Razack (DIN: 00209060) as Joint Managing Director of the Company	
8	To re-appoint Mr. Noaman Razack (DIN: 00189329) as Whole-time Director of the Company	
9	To re-appoint Mr. Biji George Koshy (DIN: 01651513) as an Independent Director of the Company	
10	To re- appoint Mr. Jagdeesh K Reddy (DIN: 00220785) as an Independent Director of the Company	
11	To re-appoint Dr. Pangal Ranganath Nayak (DIN: 01507096) as an Independent Director of the Company	
12	To re- appoint Mr. Noor Ahmed Jaffer (DIN: 00027646) as an Independent Director of th Company	
13	To Appoint Ms. Neelam Chhiber (DIN: 00838007) as an Independent Director of th Company*	

The Register of members and Share Transfer books of the Company will remain closed from Thursday, September 19, 2019 to Wednesday, September 25, 2019 (both days inclusive).

The Final Dividend of Rs. 1.50 per equity share of Rs. 10/- recommended by the Board of Directors, if approved by the members of the Company at the Annual General Meeting, will be paid within the prescribed time.

Pursuant to the provisions of Section 108 of The Companies Act, 2013 read with Rule 20 of The Companies (Management and Administration) Rules, 2014, as amended, and Regulation 44 of Securities Exchange Board of India (Listing Obligations and Disclosure Requirements) Regulations, 2015, the Company is providing its members, facility to exercise their right to vote on resolutions proposed to be passed in the Annual General Meeting ("the meeting") of the Company. The members may cast their votes using an electronic voting system from a place other than the venue of the meeting ('remote e-voting'). The Company has engaged the services of Central Depository Services Limited (CDSL) as the Agency to provide e-voting facility.

The communication relating to remote e-voting inter alia., containing User ID and Password along with a copy of the Notice convening the meeting has been dispatched to the members. A copy of the AGM notice along with the e-voting instructions can also be accessed and downloaded from our website www.prestigeconstructions.com and also on the website of CDSL https://www.evotingindia.com

The e-voting period commences on Saturday, September 21, 2019 at 9.00 A.M. and ends on Tuesday, September 24, 2019 at 5.00 P.M. During this period, shareholders' of the Company, holding shares either in physical form or in dematerialized form, as on the cut-off date (record date) of September 18, 2019 may cast their vote electronically. The e-voting module shall be disabled by CDSL for voting thereafter.

The Board of Directors has appointed Mr. Nagendra D. Rao, Practicing Company Secretary, as the Scrutinizer for conducting the e-voting process in accordance with law and in a fair and transparent manner. The Results along with the Scrutinizer's report shall be placed on the website of the Company and on the website of CDSL within 48 hours of passing of the Resolutions at the Annual General Meeting of the Company

All Investors queries / Grievances may be addressed to Mr. Manoj Krishna JV, Company Secretary & Compliance Officer of the Company at investors@prestigeconstructions.com

For and on behalf of Prestige Estates Projects Limited

Date: 31.08.2019 Place: Bengaluru

Manoj Krishna JV Company Secretary and Compliance Officer

CMYK

IN THE COURT OF THE SENIOR CIVIL JUDGE AND JMFC AT ANEKAL

Smt. Vasanthamma Since dead by her Lrs 1(a) Pachappa Mudaliyar S/o Abbaiah Aged abt 70 yrs 1(b) Sujatha W/o Ravikumar Aged about 45 years 1(c) Nagarathna W/o Keshava Aged about 32 years 1(d) Shivakumar S/o Abbaiah Aged about 30 years Ali are Residing at Marasur Madivala Village, Kasaba Hobii, Anekal Taluk, Bangalore Urban District.

V/s DEFENDENT : Sri Nagaraj & Others

SUMMONS TO DEFENDANT NO. 9 AND 13 D9. Smt. Radamma W/o Late Thyagaraju, Aged about 47 years, R/at Tigalachowdadenahalii Village, Sarjapura Hobli Anekal Taluk, Bangalore Urban District. D13. Sri. D. Subramani S/o Late Chikkamuniyappa, Aged

property. Whereas the defendant i.e., is hereb through duly instructed advocate failing which th matter will be decided ex-party. Given under my han

110/1, 110/2, 110/3, 110/4, 110/5 & 110/6) Eas by : Chambenahalli Border. West by : Venkataswam Property. North by : Ramaiah's Property. South by Sheshadraiah's Property. Property situated a 'igalachodadenhalli Village, Sarjapura Hobli

By Order of Court, Sd/- Chief Ministerial Officer Senior Civil Judge & JMFC Court, Anekal. dvocate for Plaintiff: V. Manjunath, Advocate, #289, 8th Cross, Sampige Road, Malleshwaram, Bangalo

IN THE COURT OF THE HON'BLE ADDITIONAL DISTRICT AND SESSION JUDGE AT KOLAR **GOLD FIELDS** R.A.No.156/2012

G.M. Govinda Reddy and another

 Akkubaiyamma and others ...Respondents NOTICE TO LRS OF RESPONDENT

NO.2(a), (b) AND (c) LRs of Respondent No.2 (a) : Smt Anusha Bai W/o. Late.K. Chandra Singh

Aged about 60 years LRs of Respondent No.2(b) : Sri.Shankar Singh, S/o. Late, K.Chandra Singh Aged about 40 years

LRs of Respondent No.2(c) : Sri Raghavendra Singh, S/o. Late. K. Chandra Singh, Aged about 35 years. All are Ria Laksmi Nilaya, Near Reddy's Choultary, Vivek Nagar, Robertsonpet, Kolar Gold Field.

Suit summons to the Respondents U/o V Service by Paper Publication.

To, take notice LRs of Respondent No.2(a), (b) and (c) the Appellant has filed for set aside the judgement and decree in O.S.No. 246/2008, dated: 31-

The case is posted on 23-09-2019 at 11.00 am for your appearance. You are hereby directed to take notice and appear before above said court either in persons or through duly instructed pleader failing which the above suit will be decided in your absence placing you

Given under my hand and seal of the Court this the 31st Day of August 2019

By Order of the Court Sd/- Sheristedar III Addl. Dist. & Sessions Court Kolar (SIT AT KGF) Advocates for Appellant

G.S. Prasad Reddy No. 341, 4th Avenue Rainbow Driving School Building, Opp., Ganapathi Temple Teachers Colony, Bangalore-34

IN THE COURT OF THE 72 ADDL CITY CIVIL JUDGE AT BENGLAURU (CCH-73) O.S. No. 26554/2013

BETWEEN: Smt. Lakshmamma, W/o. Muniyappa D/o. Dodda Muniyellappa, Aged about 64 years, Residing at No. 203, Hulimavu VIIIage (A.K. Colony) Begur Hobli, Bangalore South Taluk - 560 076, And Another Rep by GPA Holder Sri. ...Plaintiffs

Sri. Shankar & Others

D7. Girija, W/o. Late Venkatswami, Aged about 45 D8. Aruni, S/o. Late Venkatswami, Aged about 28

D9 Kumudha, D/o. Late Venkatswami, Aged about D7 to D9 are residing at Hulimavu Village (A.K.

Colony) Begur Hobli, Bangalore South Taluk - 560 D12. Smt. Dilip Rai, W/o. Preetham Kumar, Aged about 36 years, R/at No.129, 14th Cross, Raghavendra Layout, Padmanabhanagar,

D15. A. Paramasivan, S/o. R. Arunachalam, Aged about 35 years, R/at Behind R.C. Engineering Works, Nyanappanashetty Palya, B.G. Road,

Begur Hobil, Bangalore-560 076. D16. R.E. Vasanthakumar, S/o. Eerappa, Aged about 51 years, R/at No.47/10, Near Bus Stop. Kadirenahalli Circle, BSK 2nd Stage, Bangalore-

D19. Pushpavathi, W/o. Ramachandraiah, Aged about 41 years, R/at No.8849, 2nd Floor, 8th Cross, Janardhan Building, Wilson Garden, Bangalore-560 027 D20. K. Rathnamma, D/o. late Kuppuswamy, Aged about 40 years, R/at No.19, 4th Main, 2nd Cross,

Bhoci Colony, Byrasandra, Jayanagar I Block, Bangalore-560 011. D21. Sarojamma, W/o. Ramachandra Rao, Aged about 59 years, D22. R. Manjunath S/o. Ramachandra Rao, Aged

about 30 years.

Lalbagh, Siddapura, Bangalore-560 011. NOTICE TO THE DEFENDANTS No. 7, 8, 9, 12, 15, 16, 19, 20, 21 & 22: WHEREAS the Plaintiffs above named has filed the suit against you for the relief of partition and

D21 & 22 are R/at: No.16, 1st Block, KHB Colony,

separate possession and other consequential reliefs against you in respect of the suit schedule property mentioned below. In the said suit you have arrived as Defendants No. 7, 8, 9, 12, 15, 16, 19, 20, 21 & 22 You are hereby directed to appear before this

Hon'ble Court either in person or through the pleader on or before 21st day of September 2019 at 11:00 AM to answer the claim of the Plaintiff, failing which the matter will be heard exparte and will be decided in accordance with law. SCHEDULE-1 Agricultural land in Sy No. 13, measuring 1 Acre 6

Bangaiore South Taluk bound as follows:-East by: Property of Muthappa, West by: Property of Thimmareddy, North by: Property of Kempannareddy, South by: Property of Subbappa SCHEDULE-2

Guntas situated at Hulimavu Village, Begur Hobli,

Agricultural land in Sy.No. 38, measuring 12 Guntas situated at Hulimavu Village, Begur Hobli, Bangaiore South Taluk bounded as follows:-East by: Property of Bolappa, West by: Property of Thimmareddy, North by: Property of Kerekatte, South by: Property of Kempannareddy. SCHEDULE-3

Agricultural land in Sy.No. 81/3, (Inam Land) measuring 30 Guntas situated at Hulimavu Village, Begur Hobli, Bangalore South Taluk bound as East by: Property of Bodappa, West by:

Bannerghatta Road, North by: Property of Kaverappa, South by: Property of Kempanna & Shantham Thomas Study House Compound. All that piece and parcel of the property bearing

Sy.No. 53 measuring 20 Guntas situated at

Devarachikkanahalli, Begur Hobli, Bangalore South Taluk bound as follows: East by: Private Property, West by: Road, North by: Raj Kaluve and Private Property, South by: Raj Kaluve and Private Property. Given under my hand and seal of the Court, this

By order of the Court, Asst. Registrar, City Civil Court, Bangalore. Advocate for Plaintiffs: A. Ravi, R. Mukundan, No. 1123, 37th 'A' Cross, 14th Main, 4th T Block, Jayanagar, Bangalore-560041.

29th day of August 2019.

Form A

PUBLIC ANNOUNCEMENT (Under Regulation 6 of the Insolvency and Bankruptcy Board of India (Insolvency Resolution Process for Corporate Persons) Regulations, 2016) FOR THE ATTENTION OF THE CREDITORS OF DREAMZ INFRA INDIA LIMITED

	RELEVANT PAR	RTICULARS
1.	Name of corporate debtor	DREAMZ INFRA INDIA LIMITED
2.	Date of incorporation of corporate debtor	16.01.2012
3.	Authority under which corporate debtor is incorporated / registered	Registrar of Companies, Bangalore
4.	Corporate Identity No. / Limited Liability Identification No. of corporate debtor	U70109KA2012PLC062065
5.	Address of the registered office and principal office (if any) of corporate debtor	577/B, 2nd Floor, Outer Ring Road, Teachers Colony, Koramangala, Bangalore - 560034, India
6.	Insolvency commencement date in respect of corporate debtor	20.08.2019 i.e. the date of Hon'ble NCLT Bangalore order (The order received by IRP on 30/08/2019, after office hours)
7.	Estimated date of closure of insolvency resolution process	15.02.2020 i.e. 180 days from insolvency commencement date
8.	Name and registration number of the insolvency professional acting as interim resolution professional	Ashok Kriplani Registration No.: IBBI/IPA-003/IP- N00009/2016-17/10071
9.	Address and e-mail of the interim resolution professional, as registered with the Board	10/18, First Floor, Old Rajinder Nagar, New Delhi-110060 Email: ashok.kriplani1956@gmail.com
10.	Address and e-mail to be used for correspondence with the interim resolution professional	10/18, First Floor, Old Rajinder Nagar New Delhi-110060 E-mail: dreamzcirp@gmail.com, Claims to be uploaded at: www.dreamzinfra.in
000	Last date for submission of claims	13/09/2019 (14 days from the date of receipt of the Hon'ble NCLT order as on 31/08/19, the date of appointment of IRP)
12	Classes of creditors, if any, under clause	Homebuvers

12. Classes of creditors, if any, under clause | Homebuyers (b) of sub-section (6A) of section 21, ascertained by the interim resolution

 Names of Insolvency Professionals identified 1.Mr. Viswanathan Sankaran, ... Appellants to act as Authorised Representative of Regd. No. IBBI/IPA-001/IP-P00538/ creditors in a class (Three names for 2017-2018/10963 2. Mr. K N Ravindra, each class) Regd. No.IBBI/IPA-002/IP-N00559/2017 2018/11702

14. (a) Relevant Forms and (a)Weblink:https://www.ibbi.gov.in/ home/downloads (b)https://www.ibbi.gov.in/ips-register/ (b) Details of authorized representatives Notice is hereby given that the National Company Law Tribunal has ordered the

commencement of a corporate insolvency resolution process of the DREAMZ INFRA INDIA The creditors of DREAMZ INFRA INDIA LIMITED are hereby called upon to submit their claims with proof on or before 13/09/19 to the interim resolution professional at the address

mentioned against entry No. 10. The financial creditors shall submit their claims with proof by electronic means only creditors may submit the claims with proof in person, by post or by electronic means. A financial creditor belonging to a class, as listed against the entry No. 12, shall indicate its choice of

authorised representative from among the three insolvency professionals listed against entry

No. 13 to act as authorised representative of the class [Homebuyers] in Form CA. Submission of false or misleading proofs of claim shall attract penalties. Notice is hereby further given that banks/financial institutions of DREAMZ INFRA INDIA LIMITED are requested not to debit any further amount from the bank accounts of DREAMZ

INFRA INDIA LIMITED without prior authorisation of interim resolution professional. Notice is hereby also given that officers and managers of DREAMZ INFRA INDIA LIMITED

to report to to the interim resolution professional, Name and Signature of Interim Resolution Professional Sd/-

Date and Place: 03.09.2019, Bangalore

Ashok Kriplani

3. Mr. Balady Shekar Shetty,

Regd.No.IBBI/IPA-002/IP-N00213/2017

PURAVANKARA®

ಪುರವಂಕರ ಲಿಮಿಟೆಡ್

ಗೋಂದಾಯತ ಕಛೇರಿ: #I30/A, ಹಲಸೂರು ರಸ್ತೆ, ಬೆಂಗಳೂರು-560 042. ದೂರವಾಣಿ ನಂ.: +91 80 25599000/43439999, ಫ್ಯಾಕ್ಸ್ ನಂ. +918025599350 ವೆಲ್ ಸ್ಟರ್: www.puravankara.com ಇ-ಮೇಲ್: investors@puravankara.com ಸಿಐಎನ್: ಎಲ್45200ಕೆಎ1986ಪಿಎಲ್2051571.

33ನೇ ವಾರ್ಷಿಕ ಸಾಮಾನ್ಯ ಸಭೆ ಪ್ರಕಟಣೆ, ಮಸ್ಥಕ ಮುಚ್ಛುವಿಕೆ ಮತ್ತು ಇ-ಮತದಾನದ ಮಾಹಿತಿ

ಕಂಪನಿಯ ಸರ್ವ ಸದಸ್ಯರುಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಈಗಾಗಲೇ ದಿನಾಂಕ 31ನೇ ಆಗಸ್ಟ್ 2019ರಂದು ಎಜಿಎಂ ನ ಪ್ರಕಟಣೆ ಮತ್ತು ದಿಣಾಂಕ 31-03-2019ರಂದು ಕೊನೆಯಾದ ವಾರ್ಷಿಕ ವರದಿಯನ್ನು ಸದಸ್ಕರಿಗೆ ನೋಂದಾಯಿತ ವಿಳಾಸಗಳಿಗೆ ಅಂಚೆ ಮೂಲಕ ಮತ್ತು ವಿದ್ಯುನ್ನಾನ ಮೂಲಕವಾಗಿ ಇ-ಮೇಲ್ ವಿಳಾಸವನ್ನು ಠೇವಣಿದಾರರಿಗೆ ,ಕಂಪೆನಿಗೆ ನೀಡಿರುವಂತೆ ಅದರಲ್ಲಿ ತಿಳಿಸಿರುವ ವಹಿವಾಟಿಗೆ ಸಂಬಂದಿಸಿದಂತೆ, ಕಂಪನಿಯ 33ನೇ ವಾರ್ಷಿಕ ಸಾಮಾನ್ಯ ಸಭೆಯು ದೀನಾಂಕ 27ನೇ ಸೆಪ್ಟೆಂಬರ್, 2019 ಶುಕ್ರವಾರದಂದು ಬೆಳಿಗ್ಗೆ 11.30 ಗಂಟೆಗೆ, ದಿ ತಾರ್ಚ್ ಪೆಸ್ಟೆಂಡ್ ಹೋಟೆಲ್, #25, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-560 001, ಭಾರತದಲ್ಲಿ ನಡೆಯಲಿದೆ ಹಾಗು ಮಾಹಿತಿಯು ಕಂಪೆನಿಯ ವೆಬ್ಸ್ಟ್ www.puravankara.com ಮತ್ತು ನ್ಯಾಷನಲ್ ಸೆಕ್ನೂರಿಟಿಸ್ ಡೆಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್)ನ www.evoting.nsdl.com ವೆದ್ಸ್ಟೇಕ್ ನಲ್ಲೂ ಲಭ್ಯವಿದೆ.

ಮಸ್ತಕ ಮುಚ್ಚುವಿಕೇ 2013ರ ಕಂಪನಿಗಳ ಕಾಯ್ದೆ ನಿಯಮ 91ರ ಆಧಿನಿಯಮ 10 ಅನುಸಾರ ಕಂಪನಿಗಳ ನಿರ್ವಹಣೆ ಮತ್ತು ಆಡಳಿತ ನಿಯಮಗಳು ಹಾಗೂ 2014ರ ಸೆಕ್ಕೂರಿಟೀಸ್ ಮತ್ತು ಎಕ್ ಜೀಂಜ್ ಮೋರ್ಡ್ ಆಫ್ ಇಂಡಿಯಾದ (ಲಿಸ್ಪಿಂಗ್ ಅಪ್ಲಿಗೇಷನ್ಸ್ ಮತ್ತು ಡಿಸ್ಟ್ಲೋಷರ್ ರಿಕ್ಷೆಯರ್ ಮೆಂಟ್) ನಿಯಮಗಳ, 2015ರ (ಲಿಸ್ಟಿಂಗ್) ನಿಯಮಗಳ 60ರ ಆಡಿಯಲ್ಲಿ ಸದಸ್ಯರ ರೆಜಿಸ್ಟರ್ ಮತ್ತು ಷೇರು ವರ್ಗಾವಣೆ ಮಸ್ತಕಗಳನ್ನು 20ನೇ ಸೆಪ್ಟೆಂಬರ್ 2019 ರಿಂದ 27ನೇ ಸೆಪ್ಟೆಂಬರ್ 2019 ರವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ಎಜಿಎಂ ಪ್ರಕ್ರಿಯೆಗಾಗಿ ಮತ್ತು ಸದಸ್ಯರು ಪಡೆಯಬೇಕಿರುವ 2018-2019ರ ವರ್ಷದ ಲಾಭಾಂತದ ಬಗ್ಗೆ ನಿರ್ಧರಿಸಲು ಮುಚ್ಚಲಾಗಿರುತ್ತದೆ.

ಲಾಭಾಂತ: ಈಕ್ಕಿಟಿ ಷೇರುಗಳ ಅಂತಿಮ ಲಾಭಾಂಶವು ಪ್ರತಿ ರೂ.5/-ರ ಈಕ್ಕಿಟಿ ಷೇರಿಗೆ ರೂ.1/-(20%) ಗಳನ್ನು ಕಂಪನಿಯ ನಿರ್ದೇಶಕರುಗಳ ಮಂಡಳಿಯು, ದಿನಾಂಕ 18ನೇ ಮೇ 2019 ರಂದು ನಡೆದ ಸಭೆಯಲ್ಲಿ ಶಿಫಾರಸ್ತು ಮಾಡಿದೆ. ಒಂದು ವೇಳೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧರಿತವಾದರೆ, ಈಕ್ರಿಟಿ ಷೇರುಗಳ ಮೇಲಿನ ಅಂತಿಮ ಲಾಭಾಂಶವನ್ನು ಪ್ರಕಟಗೊಂಡ ದಿನದಿಂದ 30ದನಗಳ ಒಳಗೆ, ದಿನಾಂಕ 19ನೇ ಸೆಪ್ಟೆಂಬರ್ 2019 ರಂದು ರಿಜಿಸ್ತರ್ ನಲ್ಲಿ ನೋಂದಾಯಿಸಿರುವ ಸದಸ್ಯರುಗಳಿಗೆ ಪಾವತಿಸಲಾಗುತ್ತದೆ. ಇ-ಮತರಾನ ವಿಷಯಗಳು: 2014ರ ಕಂಪನಿಯ (ನಿರ್ವಹಣೆ ಮತ್ತು ಆಡಳಿತ) ನಿಯಮಗಳ ಸೆಕ್ಷನ್ 108 ಮತ್ತು ನಿಯಮ 20ರಡಿ ಹಾಗೂ ಪಟ್ಟಿ ನಿಯಮಗಳ 44ನೇ ನಿಯಮದ ಅನುಸಾರವಾಗಿ, ದಿನಾಂಕ 21ನೇ ಆಗಸ್ಟ್ 2019ರ ಎಜಿಎಂ ಬಗೆಗಿನ ನಿರ್ಣಯಗಳ ಬಗ್ಗೆ, ಸದಸ್ಯರು ತಮ್ಮ ಮತವನ್ನು ವಿದ್ಯುತ್ತಾನವಾಗಿ ಚಲಾಯಿಸಲು ಇ-ಮತದಾನ ಸೌಲಧ್ಯವನ್ನು ಕಂಪನಿಯು ಒದಗಿಸಿದ್ದು, ಸಭೆ ನಡೆಯುತ್ತಿರುವ ಸ್ಥಳವನ್ನು ಹೊರತುಪಡಿಸಿ ಬೇರೆ ಎಲ್ಲಿಂದಲಾದರೂ ಇ-ಮತದಾನ ಪಕ್ಷಿಯಿಯನ್ನು ನಡೆಸಬಹುದು. ಎನ್ಎಸ್ಡೌಎಲ್ ಒದಗಿಸುವಂತಹ ಇ-ಮತದಾನ ಪ್ರಕ್ರಿಯೆಯ ಸೇವೆಗಳನ್ನು ಕಂಪನಿಯೂ ಸಹ ಪಡೆದುಕೊಂಡಿದೆ ಮತ್ತು ಇ-ಮತದಾನ ಪಕ್ಷಿಯೆಯ ಸೌಲಭವು ಈ ಕೆಳಕಂಡ ಅವಧಿಯಲ್ಲಿ ಲಭ್ಯವಿರುತದೆ:

ರಿಮೋಟ್ ಇ-ಮತದಾನದ ಪ್ರಾರಂಭ :	ಬೆಳಗ್ಗೆ 9.00ಗಂಟೆ(ಐಎಸ್ಟ್), ಮಂಗಳವಾರ, 24ನೇ ಸೆಪ್ಟೆಂಬರ್ 2019ರಿಂದ
ರಿಮೋಟ್ ಇ-ಮತದಾನದ ಅಂತೃ :	ಸಂಜೆ 5.00ಗಂಟೆ(ಐಎಸ್ಟಿ), ಗುರುವಾರ, 26ನೇ ಸೆಪ್ಟೆಂಬರ್ 2019ರ ವರೆಗೆ.
ಕಾಶ್ ಆಫ್ ದಿನಾಂಕ:	19ನೇ ಸೆಪ್ಟೆಂಬರ್ 2019

ಎಜಿಎಂನ ಪ್ರಕಟಣೆಯನ್ನು ವಿನಿಮಯಗೊಳಿಸಿದ ನಂತರ ಯಾರು ಕಂಪೆನಿಯಲ್ಲಿ ಸದಸ್ಯರಾಗುತಾರೋ ಅವರು ಹಾಗೂ ಕಟ್-ಆಫ್-ದಿನಾಂಕದ ಒಳಗೆ ಹೇರುಗಳನ್ನು ಹೊಂದಿರುವವರು ತಮ್ಮ ಲಾಗಿನ್ ಐಡಿ ಮತ್ತು ಪಾಸ್ಪವರ್ಷ ಗಳನ್ನು ಇ-ಮೇಲ್ ವಿಳಾಸಕ್ಕೆ evoting.nsdl.co.in ಗೆ ಕೋರಿಕೆ ಸಲ್ಲಿಸಿ ಪಡೆಯಬಹುದು ಅಥವಾ ಎನ್ಎಸ್ಡ್ಎರ್ ದೂರವಾಣಿ ನಂ. 1800-222-990 ಅನು ಸಂಪರ್ಕಿಸಬಹುದು. ಎಜಿಎಂನ ಪರಕಟಣೆಯಲ್ಲಿ ತಿಳಿಸಿರುವ ಇ-ಮತದಾನಕ್ಕೆ ಸಂಬಂಧಿತ ಸೂಚನೆಗಳನ್ನು ಓದಿಕೊಳ್ಳುವಂತೆ ಸದಸ್ಯರಿಗೆ ಮನವಿ ಮಾಡಲಾಗಿದೆ. ಸದಸ್ಯರುಗಳು ಇ-ಮತದಾನ ಕುರಿತ ಯಾವುದಾದರೂ ಪ್ರಕ್ರೆಗಳು ನಿಮಗಿದ್ದಲ್ಲಿ ನೀವು ಸಾಮಾನ್ಯವಾಗಿ ಪದೇಪದೇ ಕೇಳುವ ಪ್ರಕ್ರೆಗಳನ್ನು ನಮ್ಮ ಇ–ಮತದಾನ ಕೈಪಿಡಿಯನ್ನು www.evoting.nsdl.com ವೆಚ್ ಸೈಚ್ ನಲ್ಲಿ ಪರಿಶೀಲಿಸಬಹುದು

ಆದಾಗ್ಯೂ ಯಾವುದಾದರೂ ಒಬ್ಬ ವ್ಯಕ್ತಿ ಈಗಾಗಲೇ ಇ-ಮತದಾನಕ್ಕಾಗಿ ಎನ್ಎಸ್ಡಿಎಲ್ ಬಳಿ ನೋಂದಾಯಿಸಿಕೊಂಡಿದ್ದರೆ, ಆತ ಅಸ್ಥಿತ್ವದಲ್ಲಿರುವ ಯೂಸರ್ ಐಡಿ ಮತ್ತು ಪಾಸ್ವಾರ್ಡ ಅನ್ನು ಬಳಸಿ ಮತ ಚಲಾಯಿಸಬಹುದು. ಇ-ಮತದಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ಜವಾಬ್ದಾರಿಯುತ ವ್ಯಕ್ತಿಯ ಸಂಪರ್ಕ ವಿವರಗಳು: investors@puravankara.com.

ಮೇಲೆ ತಿಳಿಸಿದಂತೆ ರಿಮೋಟ್ ಇ-ಮತದಾನವನ್ನು ಅಂತಿಮ ಸಮಯವನ್ನು ಮೀರಿ ಅನುಮತಿಸಲಾಗುವುದಿಲ್ಲ. ಕಾರಣ ತದನಂತರ ಆದನ್ನು ಎನ್ಎಸ್ಡೌಎಲ್ ನಿಷ್ಕಿಯಗೊಳಿಸುತ್ತದೆ. ಬ್ಯಾಲಿಟ್ ಪೇಪರ್ ಮೂಲಕ ಮತಚಲಾಯಿಸುವ ಅವಕಾಶವನ್ನು, ಇ-ಮತದಾನ ಮಾಡದ ಸದಸ್ಯರಿಗೆ ಎಜಿಎಂ ನಲ್ಲಿ ನೀಡಲಾಗುವುದು ಮತ್ತು ಯಾವ ಸದಸ್ಯರು ಇ-ಮತದಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸದವರು ಎಜಿಎಂ ನಲ್ಲಿ ಪಾಲ್ಗೊಂಡು ಮತ ಚಲಾಯಿಸಬಹುದು. ಇ-ಮತರಾನ ಪ್ರಕ್ರಿಯೆಯಲ್ಲಿ ಮತ ಚಲಾಯಿಸಿದವರೂ ಎಜಿಎಂ ನಲ್ಲಿ ಭಾಗವಹಿಸಬಹುದು ಆದರೆ ಮತ್ತೊಮ್ಮೆ ಮತದಾನ ಮಾಡಲು ಅವಕಾಶವಿರುವಿದಿಲ್ಲ. ಕಂಪನಿಯು ಇ-ಮತದಾನ ಪ್ರಕ್ರಿಯೆ ಮತ್ತು ವ್ಯಾಲಿಟ್ ಮತದಾನ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಲು ವೆಂಗಳೂರಿನಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಅಧ್ಯಾಸಮಾಡುತ್ತಿರುವ ಶ್ರೀ. ಶಾಗೇಂದ್ರ ಡಿ. ರಾಷ್ ಅವರನ್ನು ಪರಿಶೀಲನಾಕಾರರಾಗಿ ನೇಮಕ ಮಾಡಿದೆ. ನಿರ್ಣಯದ ಮೇಲಿನ ಮತವನ್ನು ಸದಸ್ಯರು ಒಮ್ಮೆ ಚಲಾಯಿಸಿದ ನಂತರ, ಅವರು ತರುವಾಯಿ ಅದನ್ನು ಬದಲಾಯಿಸಲು ಅವಕಾಶ ನೀಡಲಾಗುವುದಿಲ್ಲ. ಸದಸ್ಯರ ಮತದಾನದ ಪಕ್ಕುಗಳು ಕೆಟ್-ಅಫ್-ದಿನಾಂಕದಂದು

ಎಜಿಎಂನಲ್ಲಿ ಪಹೀವಾಟು ನಡೆಸಬೇಕಾದ ವ್ಯವಹಾರದ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳು, ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯುವವರೆಗೆ, ಕಂಪನಿಯ ನೋಂದಾಯಿತ ಕಛೇರಿಯಲ್ಲಿ ಸಾಮಾನ್ಯ ಕೆಲಸದ ಸಮಯದಲ್ಲಿ(ಬೆಳಿಗ್ಗೆ 9.00ಗಂಟೆಯಿಂದ ಸಂಜೆ 5.00ಗಂಟೆಯ ವರೆಗೂ), ಎಲ್ಲಾ ಕೆಲಸದ ದಿನಗಳಲ್ಲಿ(ಕನಿವಾರ, ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ) ಪರಿಶೀಲನೆಗಾಗಿ ತೆರೆದಿರುತವೆ.

ಅವರು ಹೊಂದಿರುವ ಈಕ್ತಿಟಿ ಹೇರುಗಳ ಸಂಖ್ಯೆಗೆ ಅನುಗುಣವಾಗಿರಬೇಕು

ವಾರ್ಷಿಕ ವರದಿಯನ್ನು ಅಂಚೆ ಮೂಲಕ ರವಾನಿಸಿದ ನಂತರ, ಕಂಪನಿಯ ಸದಸ್ಯರಾದ ಯಾವುದೇ ವ್ಯಕ್ತಿ, ಸಭೆಗೆ ಮಿದ್ದಾಗಿ ಹಾಜರಾಗಬಹುದು ಅಥವಾ ತನ್ನ ಬದಲಿ ಪ್ರತಿನಿಧಿಯನ್ನು ನೇಮಿಸಬಹುದು ಮತ್ತು ವಾರ್ಷಿಕ ವರಧಿಯ ನಕಲು ಮತ್ತು ಸಭೆಯನ್ನು ಕರೆಯುವ ಸೂಚನೆಗಾಗಿ ವಿನಂತಿಯನ್ನು ಕಳುಹಿಸಬಹುದು. ಸಭೆಯಲ್ಲಿ ಪಾಲ್ಗೊಳಲು ಮತ್ತು ಮತ ಚಲಾಯಿಸಲು ಅರ್ಹರಾಗಿರುವ ಒಬ್ಬ ಸದಸ್ತ ತನ್ನ ಅಥವಾ ತನ್ನ ಬದಲಾಗಿ ಮತದಾನಕ್ಕೆ ಹಾಜರಾಗಲು ಮತ್ತು ಮತ ಚಲಾಯಿಸಲು ತನ್ನ ಬದಲಿ ಪ್ರತಿನಿಧಿಯನ್ನು ನೇಮಿಸಲು ಅರ್ಹನಾಗಿರುತ್ತಾನೆ ಮತ್ತು ಈ ಬದಲಿ ಪ್ರತಿನಿಧಿಯು ಕಂಪನಿಯ ಸದಸ್ಯವಾಗಿರಬೇಕಾಗಿಲ್ಲ. ಬದಲಿ ಪ್ರತಿನಿಧಿಗಳು ಪರಿಣಾಮಕಾರಿಯಾಗಲು, ಅದರ ಬಗ್ಗೆ ಸಭೆ ಪ್ರಾರಂಭವಾಗುವ 48ಗಂಟೆಗಳ ಅವಧಿಗೂ ಮುಂಚಿತವಾಗಿಯೇ ಕಂಪನಿಯ ನೋಂದಾಯಿತ

> ನಿರ್ದೇಶಕರುಗಳ ಮಂಡಳಿಯ ಆದೇಶದಂತೆ ಪುರವಂಕರ ಲಿಮಿಟೆಡ್ ನ ಪರವಾಗಿ ನಾನಿ ಆರ್. ಚೋಕಿ, ಜಂಟಿ ವ್ಯವಸ್ಥಾಪಕ ನಿರ್ದೇಶಕರು ಡಿದ್ದಾರ್: 00504555

ಸ್ಥಳ: ಬೆಂಗಳೂರು

Cittool: 03-09-2019

ಕಛೇರಿಯಲ್ಲಿ ಸ್ವೀಕೃತವಾಗಿರವೇಕು.

South by: Site No.58 A. NAGARAJA NAIDU, Advocate, No.189, 7th Main, Srinivasanagar, BSK 1st Stage. BANGALORE - 560 050. Tel: 26797628 / 26797879 / 93412 37579. Place: Bangalore Date: 03.09.2019

bounded on the:

East by : Site No.68

West by: 30 ft Road

North by: 30ft Road

ಸಹಿ

(ಭಾರತ ಸರ್ಕಾರದ ಸಾಮಾಚಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಅಡಿಯಲ್ಲಿ) DISTRIBUTION CAMP for the Persons with Disabilities (DIVYANGJAN)



Email: 9902008429 skadvtblr@gmail.com



2nd Cross, 1st Main, 4th Phase, Yelahanka New Town, Bangalore 560064 have changed my name from B. ANANDAM R K NAIR to B. ANANDAVALLY AMMA vide affidavit dated 27.08.2019 sworn to before notary Public G.P Chaya, Bangalore.



